

ಮಕ್ಕಿಯಲ್ಲೂ ನರ್ತನಲು ಕಲಿಯಿರಿ

ಸಂಗ್ರಹ : ಸುನಯನ ವಾಲ್ಟರ್ಸ್

ಆ ಆಸ್ಪತ್ರೆಯಲ್ಲಿ ಬೆಳಗಿನ 8-30ರ ಸಮಯದಲ್ಲಿ ವಿಪರೀತ ಜನಸಂದಣಿ ಇತ್ತು. ಆಗ ಎಂಭತ್ತರ ಆಸುಪಾಸಿನಲ್ಲಿದ್ದ ವೃದ್ಧರೊಬ್ಬನು, ತನ್ನ ಹೆಬ್ಬರಳಿನ ಗಾಯದ ಹೊಲಿಗೆ ಬಿಚ್ಚಲು ಬಂದರು. ತಾನು ಬಹಳ ತುರ್ತು ಕೆಲಸಕ್ಕಾಗಿ 9 ಗಂಟೆಗೆ ಹೋಗಬೇಕಾಗಿದೆಯೆಂದು ಅವರು ಹೇಳಿದನು.

ಅವರನ್ನು ಪರೀಕ್ಷಿಸಿದ ಸಹಾಯಕರು ಅವರನ್ನು ಕುಳಿತುಕೊಳ್ಳಲು ಹೇಳಿದರು. ರೋಗಿಗಳು ಬಹಳವಿದ್ದುದರಿಂದ ಆ ವ್ಯಕ್ತಿಯು ಒಂದು ತಾಸಾದರೂ ಕಾಯಬೇಕಾಗಿತ್ತು.

ಅವರಲ್ಲೊಬ್ಬ ಸಹಾಯಕರು ವೃದ್ಧನ ಚಡಪಡಿಕೆಯನ್ನು ಗಮನಿಸಿದರು. ಅವರು ನಿಮಿಷ ನಿಮಿಷಕ್ಕೂ ಸಮಯ ನೋಡುತ್ತಿದ್ದುದನ್ನು ಕಂಡು, ಅವರ ಬಳಿಸಾರಿ, ಅವರ ಗಾಯವನ್ನು ಪರೀಕ್ಷಿಸಿದರು. ಅದು ಸಂಪೂರ್ಣ ವಾಸಿಯಾಗಿದ್ದು

ಆ ಸಹಾಯಕರು ವೃದ್ಧರ ಬಳಿಸಾರಿ, ಹೊಲಿಗೆ ಬಿಚ್ಚಲು ಬೇಕಾದ ಪರಿಕರಗಳನ್ನೆಲ್ಲಾ ತಂದು ಸಿದ್ಧಗೊಳಿಸಿದರು.

ವೃದ್ಧರ ಕೈಯ ಉಪಚಾರವನ್ನು ಮಾಡುತ್ತಿದ್ದಾಗಲೇ ಆ ವ್ಯಕ್ತಿಯು ಅವರನ್ನು ಮಾತಿಗಳೆಯುತ್ತಾ ಅವನಿಗೆ ಬೇರೆ ವೃದ್ಧರ ಸಂದರ್ಶನಕ್ಕೆ ಹೋಗುವುದಿದೆಯೇ? ಎಂದು ಪ್ರಶ್ನಿಸಿದರು. ಏಕೆಂದರೆ ಅವರು ಬಹಳ ಅವಸರದಲ್ಲಿದ್ದಂತಿತ್ತು.

“ಇಲ್ಲ, ಆದರೆ ನನ್ನ ಹೆಂಡತಿಯು ಆಸ್ಪತ್ರೆಯಲ್ಲಿದ್ದಾಳೆ. ಬೆಳಗಿನ ಉಪಹಾರಕ್ಕಾಗಿ ಅವಳ ಜತೆಗೂಡಲು ನಾನು ಹೋಗಲೇಬೇಕು” - ಆ ವ್ಯಕ್ತಿ ಹೇಳಿದರು. “ತನ್ನ ಹೆಂಡತಿಯು ಆಲ್ಜೈಮರ್ಸ್ (Alzheimers Disease) ರೋಗದಿಂದ ಬಳಲುತ್ತಿದ್ದು, ಕೆಲವು ಸಮಯದಿಂದ ಆಸ್ಪತ್ರೆಯಲ್ಲೇ ಇದ್ದಾಳೆ” ಎಂದು ಅವರು ಹೇಳಿದರು. ಮಾತನಾಡುತ್ತಾ ಆ ವೃದ್ಧಕೀಯ ಸಹಾಯಕರು ಕೇಳಿದರು

- “ನೀವು ಸ್ವಲ್ಪ ತಡವಾಗಿ ಹೋದರೆ ಆಕೆಯು ಕಳವಳಗೊಳ್ಳುತ್ತಾರೋ?”

“ಇತ್ತೀಚೆಗಿನ ಐದು ವರ್ಷಗಳಿಂದಲೂ ಆಕೆಯು ನನ್ನನ್ನು ಗುರುತಿಸಲಾರದ ಸ್ಥಿತಿಯಲ್ಲಿದ್ದಾಳೆ. ನಾನು ಯಾರೆಂದು ಆಕೆಗೆ ಗೊತ್ತಾಗುವುದಿಲ್ಲ” ಎಂಬುದು ಅವರ ಉತ್ತರವಾಗಿತ್ತು.

ಆ ಸಹಾಯಕರಿಗೆ ಆಶ್ಚರ್ಯವಾಯಿತು. “ನೀವು ಯಾರೆಂದು ಆಕೆಗೆ ಗೊತ್ತಾಗಲಾರದಾದರೆ, ಪ್ರತಿದಿನ ಬೆಳಿಗ್ಗೆ ನೀವು ಹೋಗುವುದೇಕೆ?” ಎಂದು ಪ್ರಶ್ನಿಸಿದಾಗ, ನಗುತ್ತಾ ಆ ಸಹಾಯಕರ ಕೈಯನ್ನು ತಟ್ಟಿದ ಆ ವೃದ್ಧರು ಹೇಳಿದ್ದು

- “ನಾನು ಯಾರೆಂದು ಆಕೆಗೆ ತಿಳಿಯದು. ಆದರೆ ಅವಳು ಯಾರೆಂದು ನನಗೆ ಇನ್ನೂ ಗೊತ್ತಿದೆಯಲ್ಲ?”

ಆ ಸಹಾಯಕರ ಕಣ್ಣು ಒದ್ದೆಯಾಯಿತು. “ನನ್ನ ಜೀವನದಲ್ಲಿ ಇಂತಹ ಪ್ರೀತಿಯು ಬೇಕು” ಎಂಬುದು ಅವರ

ಆ ಕ್ಷಣದ ಯೋಚನೆಯಾಗಿತ್ತು.

ನಿಜವಾದ ಪ್ರೀತಿಯು ದೈಹಿಕವಾದುದಲ್ಲ, ಪ್ರಣಯವಷ್ಟೇ ಅಲ್ಲ. ನಿಜವಾದ ಪ್ರೀತಿಯು ಹಿಂದೆ ಇದ್ದುದನ್ನೂ, ಈಗಿರುವುದನ್ನೂ, ಮುಂದೆ ಇರಲಿರುವುದನ್ನೂ, ಮುಂದೆ ಇರಲಾರದ್ದನ್ನೂ ಸ್ವೀಕರಿಸುವುದೇ ಆಗಿದೆ. ಸಂತೋಷಪೂರ್ಣವಾದ ವ್ಯಕ್ತಿಗಳಿಗೆ ಎಲ್ಲವೂ ಶ್ರೇಷ್ಠವಾದದ್ದೇ ದೊರೆತಿದೆ ಎಂದಿಲ್ಲ. ಅವರಲ್ಲಿ ಇರುವುದನ್ನೆಲ್ಲಾ ಅವರು ಶ್ರೇಷ್ಠತೆಗೆ ಪರಿವರ್ತಿಸಿಕೊಳ್ಳಬಲ್ಲರು.

ಜೀವನವು ಬಿರುಗಾಳಿಯ ನಡುವೆ ಹೇಗೆ ಜೀವಿಸಬೇಕೆಂಬುದರ ಕುರಿತಲ್ಲ. ಮಳೆಯಲ್ಲಿಯೂ ಹೇಗೆ ನೃತ್ಯ ಮಾಡಬಲ್ಲೆವು ಎಂದು ತಿಳಿಯುವುದರಲ್ಲಿ ಇದೆ. ಆದುದರಿಂದ ವಯಸ್ಸಾದಂತೆಲ್ಲ ಜೀವನದ ಉತ್ತಮತೆಯನ್ನು ಸಂಪೂರ್ಣವಾಗಿ ಆಸ್ವಾದಿಸಲು ಕಲಿಯಿರಿ.

